



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IV A	ಬೆಂಗಳೂರು, ಶನಿವಾರ, ೧೫, ಮೇ, ೨೦೨೧ (ವೈಶಾಖ, ೨೫, ಶಕವರ್ಷ, ೧೯೪೩) BENGALURU, SATURDAY, 15, MAY, 2021 (VAISHAKHA, 25, SHAKAVARSHA, 1943)	ನಂ. ೫೩೨ No. 532
-------------------------	---	--------------------

## ಕರ್ನಾಟಕ ಸರ್ಕಾರ

ಸಂಖ್ಯೆ: ಕೃಇ 42 ಕೃವಸೇ 2018

ಕರ್ನಾಟಕ ಸರ್ಕಾರ ಸಚಿವಾಲಯ  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು, ದಿನಾಂಕ: 15.05.2021.

### ಅಧಿಸೂಚನೆ

ಕರ್ನಾಟಕ ಕೃಷಿ ಸೇವೆಗಳು (ವೃಂದ ಮತ್ತು ನೇಮಕಾತಿ) ನಿಯಮಗಳು, 2021 ಇದನ್ನು ರಚಿಸುವುದಕ್ಕೆ ದಿನಾಂಕ: 22.12.2020ರ ಅಧಿಸೂಚನೆ ಸಂಖ್ಯೆ: ಕೃಇ 42 ಕೃವಸೇ 2018ರಲ್ಲಿ ಪ್ರಕಟಿಸಿರುವ ಈ ಮುಂದಿನ ನಿಯಮಗಳ ಕರಡನ್ನು ಅಧಿಕೃತ ರಾಜ್ಯಪತ್ರದಲ್ಲಿ ಇದರ ಪ್ರಕಟಣೆಯ ದಿನಾಂಕದಿಂದ 15 ದಿನಗಳೊಳಗಾಗಿ, ಅದರಿಂದ ಬಾಧಿತರಾಗುವ ಸಂಭವವಿರುವ ಎಲ್ಲ ವ್ಯಕ್ತಿಗಳಿಂದ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಆಹ್ವಾನಿಸಿ ದಿನಾಂಕ: 22.12.2020ರ ಕರ್ನಾಟಕ ರಾಜ್ಯಪತ್ರದ ಭಾಗ-IV ಎ ರ ಸಂಖ್ಯೆ: 715-4080ರಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14) 3ನೇ ಪ್ರಕರಣದ (2)ನೇ ಉಪಪ್ರಕರಣದ (ಎ) ಖಂಡವನ್ನು ಪ್ರಕರಣ 8 ರೊಂದಿಗೆ ಓದಿಕೊಂಡು ಅದರಲ್ಲಿ ಅಗತ್ಯಪಡಿಸಲಾದಂತೆ ಪ್ರಕಟಿಸಲಾಗಿರುವುದರಿಂದ;

ಸದರಿ ರಾಜ್ಯಪತ್ರವನ್ನು ದಿನಾಂಕ: 22.12.2020ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;

ಮತ್ತು, ಸದರಿ ಕರಡಿನ ಬಗ್ಗೆ ಆಕ್ಷೇಪಣೆ/ಸಲಹೆಗಳು ಸ್ವೀಕೃತವಾಗಿದ್ದು, ಅವುಗಳನ್ನು ರಾಜ್ಯ ಸರ್ಕಾರವು ಪರಿಶೀಲಿಸಿರುವುದರಿಂದ;

ಈಗ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14) ರ 3ನೇ ಪ್ರಕರಣದ (1)ನೇ ಉಪ ಪ್ರಕರಣವನ್ನು 8ನೇ ಪ್ರಕರಣದೊಂದಿಗೆ

ಓದಿಕೊಂಡಂತೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ :-

### ನಿಯಮಗಳು

**1. ಶೀರ್ಷಿಕೆ ಮತ್ತು ಪ್ರಾರಂಭ:-** ಈ ನಿಯಮಗಳನ್ನು "ಕರ್ನಾಟಕ ಕೃಷಿ ಸೇವೆಗಳು (ವೃಂದ ಮತ್ತು ನೇಮಕಾತಿ) ನಿಯಮಗಳು, 2021" ಎಂದು ಕರೆಯತಕ್ಕದ್ದು.

(2) ಈ ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

**2. ನೇಮಕಾತಿ ವಿಧಾನ ಮತ್ತು ಕನಿಷ್ಠ ಅರ್ಹತೆ:-** ಈ ಕೆಳಗಿನ ಅನುಸೂಚಿಯ ಅಂಕಣ (2) ರಲ್ಲಿ ನಮೂದಿಸಿರುವಂತಹ ಪ್ರತಿಯೊಂದು ವರ್ಗದ ಹುದ್ದೆಗಳಿಗೆ ಸಂವಾದಿಯಾಗಿ ವೇತನ ಶ್ರೇಣಿ, ಹುದ್ದೆಗಳ ಸಂಖ್ಯೆ, ನೇಮಕಾತಿ ವಿಧಾನ ಹಾಗೂ ಕನಿಷ್ಠ ವಿದ್ಯಾರ್ಹತೆ ಇದ್ದಲ್ಲಿ ಈ ಬಗ್ಗೆ ಅನುಕ್ರಮವಾಗಿ ಅದರ ಅಂಕಣ (3), (4) ಮತ್ತು (5) ರಲ್ಲಿನ ಸಂವಾದಿ ನಮೂದುಗಳಲ್ಲಿ ನಿರ್ದಿಷ್ಟಪಡಿಸಿರುವಂತೆ ಇರತಕ್ಕದ್ದು.

**3. ನಿರಸನ ಹಾಗೂ ಉಳಿಸುವಿಕೆ:-** (1) ಕರ್ನಾಟಕ ಕೃಷಿ ಸೇವೆಗಳು (ವೃಂದ ಮತ್ತು ನೇಮಕಾತಿ) ನಿಯಮಗಳು, 1999 ಅನ್ನು ಈ ಮೂಲಕ ನಿರಸನಗೊಳಿಸಿದೆ.

ಪರಂತು, ಅಂತಹ ನಿರಸನವು ಈ ಕೆಳಕಂಡ ಸಂದರ್ಭಗಳಲ್ಲಿ ಪರಿಣಾಮಗೊಳ್ಳತಕ್ಕದ್ದಲ್ಲ.

(ಅ) ಸದರಿ ನಿಯಮಗಳು ಪೂರ್ವ ಪ್ರವರ್ತನೆ ಅಥವಾ ಅವುಗಳಡಿ ಕೈಗೊಂಡ ಸಮುಚಿತವಾದ ಕ್ರಮ ಅಥವಾ ಸಂತ್ರಸ್ತಗೊಂಡ ಪ್ರಕರಣ ಅಥವಾ

(ಆ) ಸದರಿ ನಿಯಮಗಳ ಅಡಿಯಲ್ಲಿ ಈಗಾಗಲೇ ಅರ್ಜಿ ಸಲಾದ, ಪ್ರಾಪ್ತವಾದ ಅಥವಾ ವಹಿಸಿದ ಯಾವುದೇ ಹಕ್ಕು, ವಿಶೇಷ ಅಧಿಕಾರ, ಬಾಧ್ಯತೆ ಅಥವಾ ಹೊಣೆಗಾರಿಕೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ,

**(ಜೋನ್ ಪ್ರಕಾಶ್ ರೋಡ್ರಿಗಸ್)**

ಸರ್ಕಾರದ ಅಧೀನ ಕಾರ್ಯದರ್ಶಿ,  
ಕೃಷಿ ಇಲಾಖೆ (ಸೇವೆಗಳು ಮತ್ತು ಸಮನ್ವಯ)

**ಅನುಸೂಚಿ  
(ನಿಯಮ 2)**

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
1	2	3				4	5
1	ಕೃಷಿ ಆಯುಕ್ತರು	1	0	0	1	ಭಾರತೀಯ ಆಡಳಿತ ಸೇವೆಯ ವೃಂದದಿಂದ (ಎನ್-ಕೇಡರ್)	
2	ಅಪರ ನಿರ್ದೇಶಕರು/ ಜಂಟಿ ನಿರ್ದೇಶಕರು (ಆಡಳಿತ) (ರೂ.74400-109600)	0	0	1	1	ಕರ್ನಾಟಕ ಆಡಳಿತ ಸೇವೆಯ (ಹಿರಿಯ ಶ್ರೇಣಿ) ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
3	ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು (ರೂ. 74400-109600)	0	0	1	1	ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
4	ಕಾನೂನು ಅಧಿಕಾರಿ (ರೂ. 67550-104600)	0	0	1	1	ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ನಿರ್ದೇಶನಾಲಯದ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
5	ಕಾರ್ಯನಿರ್ವಾಹಕ ಅಭಿಯಂತರರು (ಸಿವಿಲ್) (ರೂ. 67550-104600)	0	0	1	1	ಲೋಕೋಪಯೋಗಿ ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
6	ಉಪ ನಿರ್ದೇಶಕರು (ಸಾಂಖ್ಯಿಕ) (ರೂ. 67550-104600)	0	0	1	1	ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
7	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ರೂ. 52650-97000)	0	0	2	2	ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
8	ಸೀನಿಯರ್ ಪ್ರೋಗ್ರಾಮರ್ (ರೂ. 43100-83900)	0	0	1	1	ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
9	ಸಹಾಯಕ ನಿರ್ದೇಶಕರು (ಸಾಂಖ್ಯಿಕ) (ರೂ. 43100-83900)	0	0	1	1	ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
10	ಸಹಾಯಕ ಅಭಿಯಂತರರು (ಸಿವಿಲ್) (ರೂ.40900-78200)	0	0	2	2	ಲೋಕೋಪಯೋಗಿ ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
11	ಸಹಾಯಕ ಸಾಂಖ್ಯಿಕ ಅಧಿಕಾರಿ (ರೂ. 37900-70850)	0	0	14	14	ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
12	ಸಾಂಖ್ಯಿಕ ನಿರೀಕ್ಷಕರು (ರೂ.27650-52650)	0	0	2	2	ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಸಾಂಖ್ಯಿಕ ನಿರೀಕ್ಷಕರು ದರ್ಜೆಯ ಅಧಿಕಾರಿಗಳ ನಿಯೋಜನೆ ಮೂಲಕ	
	<b>ಒಟ್ಟು (1)</b>	<b>1</b>	<b>0</b>	<b>27</b>	<b>28</b>		
<b>(ಭಾಗ-2) ತಾಂತ್ರಿಕ ವೃಂದ</b>							
1	ಕೃಷಿ ನಿರ್ದೇಶಕರು (ರೂ. 97100-141300)	1	0	0	1	ಅಪರ ಕೃಷಿ ನಿರ್ದೇಶಕರ ವೃಂದದಿಂದ ಮುಂಬಡ್ತಿಯ ಮೂಲಕ	ಅಪರ ಕೃಷಿ ನಿರ್ದೇಶಕರ ವೃಂದದಲ್ಲಿ 3 ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರತಕ್ಕದ್ದು.

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
2	ಅಪರ ಕೃಷಿ ನಿರ್ದೇಶಕರು (ರೂ.90500-123300)	0	8	0	8	ಜಂಟಿ ಕೃಷಿ ನಿರ್ದೇಶಕರ ವೃಂದದಿಂದ ಮುಂಬಡ್ತಿಯ ಮೂಲಕ	ಜಂಟಿ ಕೃಷಿ ನಿರ್ದೇಶಕರ ವೃಂದದಲ್ಲಿ 5 ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರತಕ್ಕದ್ದು.
3	ಜಂಟಿ ಕೃಷಿ ನಿರ್ದೇಶಕರು (ರೂ.74400-109600)	0	46	6	52	ಉಪ ಕೃಷಿ ನಿರ್ದೇಶಕರ ವೃಂದದಿಂದ ಮುಂಬಡ್ತಿಯ ಮೂಲಕ	ಉಪ ಕೃಷಿ ನಿರ್ದೇಶಕರ ವೃಂದದಲ್ಲಿ 5 ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರತಕ್ಕದ್ದು.
4	ಉಪ ಕೃಷಿ ನಿರ್ದೇಶಕರು (ರೂ. 67550-104600)	5	81	0	86	ಸಹಾಯಕ ಕೃಷಿ ನಿರ್ದೇಶಕರ ವೃಂದದಿಂದ ಮುಂಬಡ್ತಿಯ ಮೂಲಕ	ಸಹಾಯಕ ಕೃಷಿ ನಿರ್ದೇಶಕರ ವೃಂದದಲ್ಲಿ 5 ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರತಕ್ಕದ್ದು.
5	ಸಹಾಯಕ ಕೃಷಿ ನಿರ್ದೇಶಕರು (ರೂ. 52650-97100)	19	397	0	416	<p>1) ಶೇ.20 ರಷ್ಟು ಹುದ್ದೆಗಳನ್ನು ಕರ್ನಾಟಕ ನಾಗರಿಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021 ರನ್ವಯ ನೇರ ನೇಮಕಾತಿ ಮೂಲಕ; ಮತ್ತು</p> <p>2) ಶೇ.80 ರಷ್ಟು ಹುದ್ದೆಗಳನ್ನು ಕೃಷಿ ಅಧಿಕಾರಿ ವೃಂದದಿಂದ ಮುಂಬಡ್ತಿಯ ಮೂಲಕ.</p>	<p><b>ನೇರ ನೇಮಕಾತಿಗಾಗಿ:</b> ನೇರ ನೇಮಕಾತಿಯ ಹುದ್ದೆಗಳನ್ನು, ಕಾನೂನಿನನ್ವಯ ಸ್ಥಾಪಿಸಲ್ಪಟ್ಟ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಇವರಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅರ್ಜಿಸಿದ ಕೃಷಿ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರತಕ್ಕದ್ದು;</p> <p><b>ಮುಂಬಡ್ತಿಗಾಗಿ:-</b> 1) ಕೃಷಿ ಅಧಿಕಾರಿ ವೃಂದದಲ್ಲಿ 5 ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರತಕ್ಕದ್ದು. 2) ಬಿ.ಎಸ್ಸಿ (ಕೃಷಿ) ಅಥವಾ ಬಿ.ಟೆಕ್ (ಕೃಷಿ ಇಂಜಿನಿಯರಿಂಗ್ ಅಥವಾ</p>

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
							<p>ಬಿ.ಟೆಕ್ (ಆಹಾರ ತಂತ್ರಜ್ಞಾನ/ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಅಥವಾ ಬಿ.ಟೆಕ್ (ಜೈವಿಕ ತಂತ್ರಜ್ಞಾನ) ವಿದ್ಯಾರ್ಹತೆ ಹೊಂದಿರತಕ್ಕದ್ದು.</p> <p>ಕೃಷಿ ಪದವಿ ಹೊಂದಿಲ್ಲದ ಅಧಿಕಾರಿಗಳನ್ನು ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ: ಎಜಿಡಿ 3 ಎಎಂಎಸ್ 2016, ದಿನಾಂಕ: 01.09.2016, ಎಜಿಡಿ 135 ಎಎಂಎಸ್ 2016, ದಿನಾಂಕ: 07.09.2016 ಮತ್ತು ಎಜಿಡಿ 134 ಎಎಂಎಸ್ 2016, ದಿನಾಂಕ: 03.10.2016ರಲ್ಲಿ ಅಧಿಸೂಚಿಸಿರುವ ಹುದ್ದೆಗಳ ಅಥವಾ/ ಮತ್ತು ಸರ್ಕಾರದಿಂದ ಕಾಲಕಾಲಕ್ಕೆ ಅಧಿಸೂಚಿಸುವ ಹುದ್ದೆಗಳ ಎದುರಾಗಿ ಮುಂಬಡ್ತಿಗೆ ಪರಿಗಣಿಸತಕ್ಕದ್ದಲ್ಲ.</p>
6	ಸಹಾಯಕ ಕೃಷಿ ನಿರ್ದೇಶಕರು (ರೈತ ಮಹಿಳೆ) (ರೂ. 52650-97100)	0	51	0	51	ಕೃಷಿ ಅಧಿಕಾರಿ (ರೈತ ಮಹಿಳೆ) ವೃಂದದಿಂದ ಮುಂಬಡ್ತಿಯ ಮೂಲಕ. ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಬಡ್ತಿ ಅಥವಾ ನಿವೃತ್ತಿ ಅಥವಾ ಮರಣ ಅಥವಾ ಇನ್ನಿತರೆ ಕಾರಣಗಳಿಂದ ಖಾಲಿಯಾದಲ್ಲಿ, ಈ ಹುದ್ದೆಗಳು ನಶಿಸಿ ಹೋಗುತ್ತವೆ.	ಕೃಷಿ ಅಧಿಕಾರಿ (ರೈತ ಮಹಿಳೆ) ವೃಂದದಲ್ಲಿ 5 ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರತಕ್ಕದ್ದು.
7	ಕೃಷಿ ಅಧಿಕಾರಿ (ರೂ. 43100-83900)	13	1788	0	1801	1) ಶೇ.50ರಷ್ಟು ಹುದ್ದೆಗಳನ್ನು ಕರ್ನಾಟಕ ನಾಗರಿಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021 ರನ್ವಯ ನೇರ ನೇಮಕಾತಿ ಮೂಲಕ; ಮತ್ತು	<b>ನೇರ ನೇಮಕಾತಿಗಾಗಿ:-</b> ನೇರ ನೇಮಕಾತಿಯ ಶೇ.85 ರಷ್ಟು ಹುದ್ದೆಗಳನ್ನು ಬಿ.ಎಸ್ಸಿ (ಕೃಷಿ) ವಿದ್ಯಾರ್ಹತೆ ಹೊಂದಿರುವ; ಮತ್ತು

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
						<p>2) ಶೇ.50 ರಷ್ಟು ಹುದ್ದೆಗಳನ್ನು ಸಹಾಯಕ ಕೃಷಿ ಅಧಿಕಾರಿ ವೃಂದದಿಂದ ಮುಂಬಡ್ತಿ ಮೂಲಕ.</p>	<p>ಶೇ. 15 ರಷ್ಟು ಹುದ್ದೆಗಳನ್ನು ಕಾನೂನಿನ್ವಯ ಸ್ಥಾಪಿಸಲ್ಪಟ್ಟ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಅಥವಾ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜ್ಯುಕೇಷನ್ (ಎ.ಐ.ಸಿ.ಟಿ.ಇ) ಇವರಿಂದ ಮಾನ್ಯತೆ ಪಡೆದ ಕೃಷಿ ವಿಶ್ವವಿದ್ಯಾಲಯ ಅಥವಾ ಇನ್ನಿತರೆ ವಿಶ್ವವಿದ್ಯಾಲಯದಿಂದ ಅರ್ಜಿಸಿದ ಬಿ.ಟೆಕ್ (ಕೃಷಿ ಇಂಜಿನಿಯರಿಂಗ್) ಅಥವಾ ಬಿ.ಟೆಕ್ (ಆಹಾರ ತಂತ್ರಜ್ಞಾನ/ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಅಥವಾ ಬಿ.ಟೆಕ್ (ಜೈವಿಕ ತಂತ್ರಜ್ಞಾನ) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಭರ್ತಿ ಮಾಡತಕ್ಕದ್ದು.</p> <p>ಕೃಷಿ ಪದವಿ ಹೊಂದಿಲ್ಲದ ಅಧಿಕಾರಿಗಳನ್ನು ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ: ಎಜಿಡಿ 3 ಎಎಂಎಸ್ 2016, ದಿನಾಂಕ: 01.09.2016, ಎಜಿಡಿ 135 ಎಎಂಎಸ್ 2016, ದಿನಾಂಕ: 07.09.2016 ಮತ್ತು ಎಜಿಡಿ 134 ಎಎಂಎಸ್ 2016, ದಿನಾಂಕ: 03.10.2016ರಲ್ಲಿ ಅಧಿಸೂಚಿಸಿರುವ ಹುದ್ದೆಗಳ ಅಥವಾ/ ಮತ್ತು ಸರ್ಕಾರದಿಂದ ಕಾಲಕಾಲಕ್ಕೆ ಅಧಿಸೂಚಿಸುವ</p>

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
							<p>ಹುದ್ದೆಗಳ ಎದುರಾಗಿ ನೇಮಕಾತಿಗೆ ಪರಿಗಣಿಸತಕ್ಕದ್ದಲ್ಲ.</p> <p><b>ಮುಂಬಡ್ತಿಗಾಗಿ:-</b></p> <p>1) ಸಹಾಯಕ ಕೃಷಿ ಅಧಿಕಾರಿ ವೃಂದದಲ್ಲಿ 5 ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರತಕ್ಕದ್ದು.</p> <p>ಕೃಷಿ ಪದವಿ ಹೊಂದಿಲ್ಲದ ಅಧಿಕಾರಿಗಳನ್ನು(ಬಿ.ಟೆಕ್ (ಕೃಷಿ ಇಂಜಿನಿಯರಿಂಗ್) ಅಥವಾ ಬಿ.ಟೆಕ್ (ಆಹಾರ ತಂತ್ರಜ್ಞಾನ/ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಅಥವಾ ಬಿ.ಟೆಕ್ (ಜೈವಿಕ ತಂತ್ರಜ್ಞಾನ)) ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ: ಎಜಿಡಿ 3 ಎಎಂಎಸ್ 2016, ದಿನಾಂಕ: 01.09.2016, ಎಜಿಡಿ 135 ಎಎಂಎಸ್ 2016, ದಿನಾಂಕ: 07.09.2016 ಮತ್ತು ಎಜಿಡಿ 134 ಎಎಂಎಸ್ 2016, ದಿನಾಂಕ: 03.10.2016ರಲ್ಲಿ ಅಧಿಸೂಚಿಸಿರುವ ಹುದ್ದೆಗಳ ಅಥವಾ/ ಮತ್ತು ಸರ್ಕಾರದಿಂದ ಕಾಲಕಾಲಕ್ಕೆ ಅಧಿಸೂಚಿಸುವ ಹುದ್ದೆಗಳ ಎದುರಾಗಿ ಮುಂಬಡ್ತಿಗೆ ಪರಿಗಣಿಸತಕ್ಕದ್ದಲ್ಲ.</p>



ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
							2) ಪದವಿ ಹೊಂದಿರದ ಅಧಿಕಾರಿಗಳ ಸಂದರ್ಭದಲ್ಲಿ, ಸಹಾಯಕ ಕೃಷಿ ಅಧಿಕಾರಿಯ ವೃಂದದಲ್ಲಿ ಕನಿಷ್ಠ ಹತ್ತು (10) ವರ್ಷಗಳ ಸೇವೆಯನ್ನು ಪೂರೈಸಿರತಕ್ಕದ್ದು; ಹತ್ತು (10) ವರ್ಷಗಳ ಸೇವೆ ಸಲ್ಲಿಸಿರುವ ಅಧಿಕಾರಿಗಳು ಲಭ್ಯವಿಲ್ಲದಿದ್ದಲ್ಲಿ, ಕನಿಷ್ಠ ಎಂಟು (8) ವರ್ಷಗಳ ಸೇವೆ ಸಲ್ಲಿಸಿರುವ ಅಧಿಕಾರಿಗಳನ್ನು ಮುಂಬಡ್ತಿಗಾಗಿ ಪರಿಗಣಿಸಬಹುದು ಹಾಗೂ ಭವಿಷ್ಯದಲ್ಲಿ ಈ ರೀತಿಯ ಎಲ್ಲಾ ನೇಮಕಾತಿಗಳು ಕೀಟನಾಶಕ ಕಾಯ್ದೆ, ಬೀಜಗಳ ಕಾಯ್ದೆ ಮತ್ತು ರಸಗೊಬ್ಬರ ನಿಯಂತ್ರಣ ಮತ್ತು ಅದರನ್ವಯ ಮಾಡಿದ ನಿಯಮಗಳನ್ನು ಒಳಗೊಂಡಿರದ ಹುದ್ದೆಗಳಿಗೆ ನೇಮಕ ಮಾಡತಕ್ಕದ್ದು.
8	ಕೃಷಿ ಅಧಿಕಾರಿ (ರೈತ ಮಹಿಳೆ) (ರೂ. 41300-83900)	0	141	0	141	ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಬಡ್ತಿ ಅಥವಾ ನಿವೃತ್ತಿ ಅಥವಾ ಮರಣ ಅಥವಾ ಇನ್ನಿತರೆ ಕಾರಣಗಳಿಂದ ಖಾಲಿಯಾದಲ್ಲಿ, ಈ ಹುದ್ದೆಗಳು ನಶಿಸಿ ಹೋಗುತ್ತವೆ.	

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
9	ಸಹಾಯಕ ಕೃಷಿ ಅಧಿಕಾರಿ (ರೂ.40900- 78200)	152	1947	0	2099	ಕರ್ನಾಟಕ ನಾಗರಿಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021 ರನ್ವಯ ನೇರ ನೇಮಕಾತಿ ಮೂಲಕ;	<p><b>ನೇರ ನೇಮಕಾತಿಗಾಗಿ:-</b></p> <p>ನೇರ ನೇಮಕಾತಿಯ ಶೇ.85 ರಷ್ಟು ಹುದ್ದೆಗಳನ್ನು ಬಿ.ಎಸ್ಸಿ (ಕೃಷಿ) ವಿದ್ಯಾರ್ಹತೆ ಹೊಂದಿರುವ; ಮತ್ತು ಶೇ. 15 ರಷ್ಟು ಹುದ್ದೆಗಳನ್ನು ಕಾನೂನಿನ್ವಯ ಸ್ಥಾಪಿಸಲ್ಪಟ್ಟ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಅಥವಾ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜ್ಯುಕೇಷನ್ (ಎ.ಐ.ಸಿ.ಟಿ.ಇ) ಇವರಿಂದ ಮಾನ್ಯತೆ ಪಡೆದ ಕೃಷಿ ವಿಶ್ವವಿದ್ಯಾಲಯ ಅಥವಾ ಇನ್ನಿತರೆ ವಿಶ್ವವಿದ್ಯಾಲಯದಿಂದ ಅರ್ಜಿಸಿದ ಬಿ.ಟೆಕ್ (ಕೃಷಿ ಇಂಜಿನಿಯರಿಂಗ್) ಅಥವಾ ಬಿ.ಟೆಕ್ (ಆಹಾರ ತಂತ್ರಜ್ಞಾನ/ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಅಥವಾ ಬಿ.ಟೆಕ್ (ಜೈವಿಕ ತಂತ್ರಜ್ಞಾನ) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಭರ್ತಿ ಮಾಡತಕ್ಕದ್ದು.</p> <p>ಕೃಷಿ ಪದವಿ ಹೊಂದಿಲ್ಲದ ಅಧಿಕಾರಿಗಳನ್ನು ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ: ಎಜಿಡಿ 3 ಎಎಂಎಸ್ 2016, ದಿನಾಂಕ: 01.09.2016, ಎಜಿಡಿ 135 ಎಎಂಎಸ್ 2016, ದಿನಾಂಕ: 07.09.2016 ಮತ್ತು ಎಜಿಡಿ 134 ಎಎಂಎಸ್ 2016, ದಿನಾಂಕ: 03.10.2016ರಲ್ಲಿ</p>

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
							ಅಧಿಸೂಚಿಸಿರುವ ಹುದ್ದೆಗಳ ಅಥವಾ/ ಮತ್ತು ಸರ್ಕಾರದಿಂದ ಕಾಲಕಾಲಕ್ಕೆ ಅಧಿಸೂಚಿಸುವ ಹುದ್ದೆಗಳ ಎದುರಾಗಿ ನೇಮಕಾತಿಗೆ ಪರಿಗಣಿಸತಕ್ಕದ್ದಲ್ಲ.
10	ಸಹಾಯಕ ಕೃಷಿ ಅಧಿಕಾರಿ (ರೈತ ಮಹಿಳೆ) (ರೂ.40900-78200)	0	3	0	3	ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಬಡ್ತಿ ಅಥವಾ ನಿವೃತ್ತಿ ಅಥವಾ ಮರಣ ಅಥವಾ ಇನ್ನಿತರೆ ಕಾರಣಗಳಿಂದ ಖಾಲಿಯಾದಲ್ಲಿ, ಈ ಹುದ್ದೆಗಳು ನಶಿಸಿ ಹೋಗುತ್ತವೆ.	
11	ಕೃಷಿ ಸಹಾಯಕರು (ರೂ.23500-47350)	0	49	0	49	ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಬಡ್ತಿ ಅಥವಾ ನಿವೃತ್ತಿ ಅಥವಾ ಮರಣ ಅಥವಾ ಇನ್ನಿತರೆ ಕಾರಣಗಳಿಂದ ಖಾಲಿಯಾದಲ್ಲಿ, ಈ ಹುದ್ದೆಗಳು ನಶಿಸಿ ಹೋಗುತ್ತವೆ.	
	<b>ಒಟ್ಟು (2)</b>	<b>190</b>	<b>4511</b>	<b>6</b>	<b>4707</b>		
<b>ಭಾಗ-3 (ಲಿಪಿಕ ಹುದ್ದೆಗಳ ವೃಂದ)</b>							
1	ಆಡಳಿತಾಧಿಕಾರಿ (ರೂ.52650-97100)		32	0	32	ಸಹಾಯಕ ಆಡಳಿತ ಅಧಿಕಾರಿ ವೃಂದದಿಂದ ಮುಂಬಡ್ತಿಯ ಮೂಲಕ.	ಸಹಾಯಕ ಆಡಳಿತ ಅಧಿಕಾರಿ ವೃಂದದಲ್ಲಿ 5 ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರತಕ್ಕದ್ದು.
2	ಸಹಾಯಕ ಆಡಳಿತ ಅಧಿಕಾರಿ (ರೂ.40900-83900)	0	44	0	44	ಅಧೀಕ್ಷಕರ ವೃಂದದಿಂದ ಮುಂಬಡ್ತಿಯ ಮೂಲಕ.	ಅಧೀಕ್ಷಕರ ವೃಂದದಲ್ಲಿ 5 ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರತಕ್ಕದ್ದು.
3	ಅಧೀಕ್ಷಕರು (ರೂ.37900-70850)	33	329	0	362	12:1 ರ ಅನುಪಾತದಂತೆ ಪ್ರಥಮ ದರ್ಜೆ ಸಹಾಯಕರು ಮತ್ತು ಶೀಘ್ರಲಿಪಿಗಾರರ ವೃಂದಗಳಿಂದ ಮುಂಬಡ್ತಿ ಮೂಲಕ ಭರ್ತಿ ಮಾಡುವುದು, ಪ್ರತಿ 13ನೇ ಸ್ಥಾನವು	1) ಪ್ರಥಮ ದರ್ಜೆ ಸಹಾಯಕ ವೃಂದದಲ್ಲಿ ಐದು ವರ್ಷಗಳಿಗಿಂತ ಕಡಿಮೆಯಿಲ್ಲದ ಸೇವೆಯನ್ನು ಸಲ್ಲಿಸಿರತಕ್ಕದ್ದು.

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
						ಶೀಘ್ರಲಿಪಿಗಾರರ ವೃಂದದ ಮುಂಬಡ್ತಿಯಿಂದ ಭರ್ತಿ ಮಾಡುವುದು.	2) ಶೀಘ್ರಲಿಪಿಗಾರರ ಸಂದರ್ಭದಲ್ಲಿ - ಶೀಘ್ರಲಿಪಿಗಾರ ವೃಂದದಲ್ಲಿ ಐದು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆಯನ್ನು ಹಾಗೂ ಪ್ರಥಮ ದರ್ಜೆ ಸಹಾಯಕರ ಹುದ್ದೆಯಲ್ಲಿ ಒಂದು ವರ್ಷಕ್ಕಿಂತ ಕಡಿಮೆಯಿಲ್ಲದಂತೆ ಕಾರ್ಯನಿರ್ವಹಿಸಿರತಕ್ಕದ್ದು.  <b>ಟಿಪ್ಪಣಿ:-</b> ಅರ್ಹ ಶೀಘ್ರಲಿಪಿಗಾರರು ಮುಂಬಡ್ತಿಗಾಗಿ ಪರಿಗಣಿಸಲು ತಮ್ಮ ಇಚ್ಛೆಯನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸಬೇಕಾಗಿದೆ. ಇಲ್ಲವಾದಲ್ಲಿ ಮುಂಬಡ್ತಿಗೆ ಪರಿಗಣಿಸತಕ್ಕದ್ದಲ್ಲ.
4	ಪ್ರಥಮ ದರ್ಜೆ ಸಹಾಯಕರು (ರೂ.27650-52650)	98	467	0	565	1) ಶೇ.50ರಷ್ಟು ಹುದ್ದೆಗಳನ್ನು ಕರ್ನಾಟಕ ಸಿವಿಲ್ ಸೇವಾ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು, 1978 ರನ್ವಯ ನೇರ ನೇಮಕಾತಿ ಮೂಲಕ; ಮತ್ತು 2) ಶೇ.50 ರಷ್ಟು ಹುದ್ದೆಗಳನ್ನು ದ್ವಿತೀಯ ದರ್ಜೆ ಸಹಾಯಕ ವೃಂದದಿಂದ ಮುಂಬಡ್ತಿಯ ಮೂಲಕ.  <b>ಟಿಪ್ಪಣಿ:-</b> ಶೀಘ್ರಲಿಪಿಗಾರರನ್ನು ಒಂದು ವರ್ಷದ ಅವಧಿಗೆ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸಲು ಜ್ಯೇಷ್ಠತೆ ಆಧಾರದ ನಿಯುಕ್ತಿಗೊಳಿಸತಕ್ಕದ್ದು.	<b>ನೇರ ನೇಮಕಾತಿಗಾಗಿ:-</b> ಕರ್ನಾಟಕ ಸಿವಿಲ್ ಸೇವಾ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು, 1978 ರನ್ವಯ ನೇರ ನೇಮಕಾತಿ ಮಾಡತಕ್ಕದ್ದು.  <b>ಮುಂಬಡ್ತಿಗಾಗಿ:-</b> ದ್ವಿತೀಯ ದರ್ಜೆ ಸಹಾಯಕ ವೃಂದದಲ್ಲಿ ಐದು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆಯನ್ನು ಸಲ್ಲಿಸಿರತಕ್ಕದ್ದು.

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
5	ದ್ವಿತೀಯ ದರ್ಜೆ ಸಹಾಯಕರು (ರೂ.21400-42000)	148	482	0	630	<p>1) ಶೇ.67ರಷ್ಟು ಹುದ್ದೆಗಳನ್ನು ಕರ್ನಾಟಕ ಸಿವಿಲ್ ಸೇವಾ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು, 1978 ರನ್ವಯ ನೇರ ನೇಮಕಾತಿ ಮೂಲಕ; ಮತ್ತು</p> <p>2) ಶೇ.33 ರಷ್ಟು ಹುದ್ದೆಗಳನ್ನು ವಾಹನ ಚಾಲಕ ವೃಂದದ ವರ್ಗಾವಣೆ ಮೂಲಕ.</p> <p>ವರ್ಗಾವಣೆಯ ಮೂಲಕ ಭರ್ತಿ ಮಾಡಲು ಯಾವುದೇ ಅರ್ಹ ನೌಕರರು ಲಭ್ಯವಿಲ್ಲದೇ ಇದ್ದಲ್ಲಿ ಸಂಯೋಜಿತ ಜೈಷ್ಠತೆಯ ಆಧಾರದ ಮೇಲೆ 'ಡಿ' ಗುಂಪಿನ ವೃಂದದಿಂದ ಬಡ್ತಿ ನೀಡುವ ಮೂಲಕ ಭರ್ತಿ ಮಾಡುವುದು. ಕಡಿಮೆ ಪ್ರಮಾಣದ ವೇತನವನ್ನು ಪಡೆಯುತ್ತಿರುವ ಹುದ್ದೆಯನ್ನು ಹೊಂದಿರುವ ವ್ಯಕ್ತಿಗೆ ಹೆಚ್ಚಿನ ಪ್ರಮಾಣದ ವೇತನವನ್ನು ಪಡೆಯುತ್ತಿರುವ ಹುದ್ದೆಯನ್ನು ಹೊಂದಿರುವ ವ್ಯಕ್ತಿಯನ್ನು ಹಿರಿಯರಂತೆ ಪರಿಗಣಿಸುವ ಮೂಲಕ ಜೈಷ್ಠತೆಯನ್ನು ನಿರ್ಧರಿಸಲಾಗುತ್ತದೆ. ಅದೇ ಪ್ರಮಾಣದ ವೇತನವನ್ನು ಪಡೆಯುತ್ತಿರುವ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ಜೈಷ್ಠತೆಯನ್ನು ಸೇವೆಯ ಅವಧಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.</p>	<p><b>ನೇರ ನೇಮಕಾತಿಗಾಗಿ:-</b></p> <p>ಕರ್ನಾಟಕ ಸಿವಿಲ್ ಸೇವಾ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು, 1978 ರನ್ವಯ ನೇರ ನೇಮಕಾತಿ ಮಾಡುವುದು.</p> <p><b>ಮುಂಬಡ್ತಿ ಮತ್ತು ವರ್ಗಾವಣೆಗಾಗಿ:-</b></p> <p>ವಾಹನ ಚಾಲಕ/ ಗ್ರೂಪ್ 'ಡಿ' ವೃಂದದಲ್ಲಿ ಹತ್ತು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರತಕ್ಕದ್ದು.</p>
	<b>ಒಟ್ಟು (3)</b>	<b>279</b>	<b>1354</b>	<b>0</b>	<b>1633</b>		
<b>ಭಾಗ-4 (ಪೋಷಕ ಸಿಬ್ಬಂದಿ ವೃಂದ)</b>							
1	ಮುಖ್ಯ ಕಲಾವಿದ ಮತ್ತು ಶ್ರವಣ-ದೃಶ್ಯ ತಜ್ಞ (ರೂ.43100-83900)	0	1	0	1	<p>ಹಿರಿಯ ಕಲಾವಿದ ಮತ್ತು ಛಾಯಾಗ್ರಾಹಕ ವೃಂದದಿಂದ ಮುಂಬಡ್ತಿಯ ಮೂಲಕ.</p> <p><b>ಟಿಪ್ಪಣಿ:-</b> ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯು ಬಡ್ತಿ ಅಥವಾ ನಿವೃತ್ತಿ ಅಥವಾ ಮರಣ ಅಥವಾ ಇನ್ನಿತರೆ ಕಾರಣಗಳಿಂದ ಖಾಲಿಯಾದಲ್ಲಿ, ಈ ಹುದ್ದೆಯು ನಶಿಸಿ ಹೋಗುತ್ತದೆ.</p>	<p>ಹಿರಿಯ ಕಲಾವಿದ ಮತ್ತು ಛಾಯಾಗ್ರಾಹಕ ವೃಂದದಲ್ಲಿ ಐದು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆಯನ್ನು ಸಲ್ಲಿಸಿರತಕ್ಕದ್ದು.</p>

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
2	ಗ್ರಂಥಪಾಲಕ (ರೂ.37900-70850)	0	1	0	1	ಸಹಾಯಕ ಗ್ರಂಥಪಾಲಕ ವೃಂದದಿಂದ ಮುಂಬಡ್ತಿಯ ಮೂಲಕ.	ಸಹಾಯಕ ಗ್ರಂಥಪಾಲಕ ವೃಂದದಲ್ಲಿ ಐದು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆಯನ್ನು ಸಲ್ಲಿಸಿರತಕ್ಕದ್ದು.
3	ನಕ್ಷೆಗಾರರು (ರೂ.33450-62600)	2	37	0	39	ರೇಖಾಗಾರ ವೃಂದದಿಂದ ಮುಂಬಡ್ತಿಯ ಮೂಲಕ. ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಬಡ್ತಿ ಅಥವಾ ನಿವೃತ್ತಿ ಅಥವಾ ಮರಣ ಅಥವಾ ಇನ್ನಿತರೆ ಕಾರಣಗಳಿಂದ ಖಾಲಿಯಾದಲ್ಲಿ, ಈ ಹುದ್ದೆಗಳು ನಶಿಸಿ ಹೋಗುತ್ತವೆ.	ರೇಖಾಗಾರರು ವೃಂದದಲ್ಲಿ ಮೂರು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆಯನ್ನು ಸಲ್ಲಿಸಿರತಕ್ಕದ್ದು.
4	ಮೆಕ್ಯಾನಿಕಲ್ ಫೋರ್ಮನ್ (ರೂ. 33450-62600)	0	3	0	3	ಕೃಷಿ ಅನುಷ್ಠಾನ ಮೇಲ್ವಿಚಾರಕ ವೃಂದದಿಂದ ಮುಂಬಡ್ತಿಯ ಮೂಲಕ. ಮುಂಬಡ್ತಿ ಮುಕ್ತಾಯಗೊಂಡ ನಂತರ ಈ ವೃಂದವು ಪೂರ್ಣಗೊಳ್ಳುತ್ತದೆ. ಟಿಪ್ಪಣಿ:- ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಬಡ್ತಿ ಅಥವಾ ನಿವೃತ್ತಿ ಅಥವಾ ಮರಣ ಅಥವಾ ಇನ್ನಿತರೆ ಕಾರಣಗಳಿಂದ ಖಾಲಿಯಾದಲ್ಲಿ, ಈ ಹುದ್ದೆಗಳು ನಶಿಸಿ ಹೋಗುತ್ತವೆ.	ಕೃಷಿ ಅನುಷ್ಠಾನ ಮೇಲ್ವಿಚಾರಕ ವೃಂದದಲ್ಲಿ ಮೂರು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆಯನ್ನು ಸಲ್ಲಿಸಿರತಕ್ಕದ್ದು.
5	ಹಿರಿಯ ಕಲಾವಿದ ಮತ್ತು ಛಾಯಾಗ್ರಾಹಕ (ರೂ.33450-62600)	0	1	0	1	ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯು ಬಡ್ತಿ ಅಥವಾ ನಿವೃತ್ತಿ ಅಥವಾ ಮರಣ ಅಥವಾ ಇನ್ನಿತರೆ ಕಾರಣಗಳಿಂದ ಖಾಲಿಯಾದಲ್ಲಿ, ಈ ಹುದ್ದೆಯು ನಶಿಸಿ ಹೋಗುತ್ತದೆ.	
6	ಗ್ರಂಥಾಲಯ ಸಹಾಯಕ (ರೂ.27650-52650)	0	0	1	1	ದ್ವಿತೀಯ ದರ್ಜೆ ಸಹಾಯಕ ವೃಂದದಿಂದ ಮುಂಬಡ್ತಿಯ ಮೂಲಕ ಅಥವಾ ಪ್ರಥಮ ದರ್ಜೆ ಸಹಾಯಕ ವೃಂದದಿಂದ ವರ್ಗಾವಣೆ ಮೂಲಕ. ಅಂತಹ ಮುಂಬಡ್ತಿಯನ್ನು ವಾಪಸ್ಸು ಪಡೆಯಲಾಗದ ಆಯ್ಕೆಯನ್ನು ವ್ಯಕ್ತಪಡಿಸಿದ ನಂತರ ನೀಡುವುದು.	<b>ವರ್ಗಾವಣೆ ಅಥವಾ ಮುಂಬಡ್ತಿಗಾಗಿ :-</b>  1) ಡಿಪ್ಲೊಮಾ (ಗ್ರಂಥಾಲಯ ವಿಜ್ಞಾನ) ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು.

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
						ಒಂದು ವೇಳೆ ವರ್ಗಾವಣೆ ಅಥವಾ ಮುಂಬಡ್ತಿಗೆ ಅರ್ಹ ಅಭ್ಯರ್ಥಿ ಲಭ್ಯವಿಲ್ಲದಿದ್ದಲ್ಲಿ, ಕರ್ನಾಟಕ ನಾಗರಿಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021 ರನ್ವಯ ನೇರ ನೇಮಕಾತಿ ಮೂಲಕ ಭರ್ತಿ ಮಾಡತಕ್ಕದ್ದು.	2) ಪ್ರಥಮ ದರ್ಜೆ ಸಹಾಯಕರು ಕನಿಷ್ಠ 5 ವರ್ಷಗಳ ಸೇವೆಯನ್ನು ಸಲ್ಲಿಸಿರತಕ್ಕದ್ದು ಮತ್ತು ದ್ವಿತೀಯ ದರ್ಜೆ ಸಹಾಯಕರ ಸಂದರ್ಭದಲ್ಲಿ ಕನಿಷ್ಠ 7 ವರ್ಷಗಳ ಸೇವೆಯನ್ನು ಸಲ್ಲಿಸಿರತಕ್ಕದ್ದು.
7	ಶೀಘ್ರಲಿಪಿಗಾರರು (ರೂ.27650-52650)	6	74	0	80	<p>1) ಶೇ.50 ರಷ್ಟು ಹುದ್ದೆಗಳನ್ನು ಕರ್ನಾಟಕ ಸಿವಿಲ್ ಸೇವಾ (ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರ ಹುದ್ದೆಗಳ ನೇಮಕಾತಿ) ನಿಯಮಗಳು, 1983 ರನ್ವಯ ನೇರ ನೇಮಕಾತಿ ಮೂಲಕ; ಮತ್ತು</p> <p>2) ಶೇ.50 ರಷ್ಟು ಹುದ್ದೆಗಳನ್ನು ಬೆರಳಚ್ಚುಗಾರರ ವೃಂದದ ಮುಂಬಡ್ತಿ ಮೂಲಕ; ಒಂದು ವೇಳೆ ಮುಂಬಡ್ತಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ದ್ವಿತೀಯ ದರ್ಜೆ ಸಹಾಯಕ ವೃಂದದಿಂದ ಮುಂಬಡ್ತಿಯಿಂದ ಭರ್ತಿ ಮಾಡತಕ್ಕದ್ದು.</p>	<p><b>ನೇರ ನೇಮಕಾತಿಗಾಗಿ:-</b> ಕರ್ನಾಟಕ ಸಿವಿಲ್ ಸೇವಾ (ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರ ಹುದ್ದೆಗಳ ನೇಮಕಾತಿ) ನಿಯಮಗಳು, 1983 ರನ್ವಯ ನೇರ ನೇಮಕಾತಿ ಮೂಲಕ;</p> <p><b>ಮುಂಬಡ್ತಿಗಾಗಿ:-</b> (1) ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡದಲ್ಲಿ ಹಿರಿಯ ಬೆರಳಚ್ಚು ಮತ್ತು ಹಿರಿಯ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ನೀಡಲಾಗುವ ಸೆಕ್ರೆಟರಿಯಲ್ ಅಥವಾ ಕಾರ್ಪೊರೇಟ್ ಪ್ರಾಕ್ಟೀಸ್ ಡಿಪ್ಲೊಮಾವನ್ನು ಕನ್ನಡ ಶೀಘ್ರಲಿಪಿ ವಿಷಯವನ್ನು ಐಚ್ಛಿಕ (Optional) ವಿಷಯವಾಗಿ ಅಭ್ಯಸಿಸಿರುವ ವಿದ್ಯಾರ್ಹತೆಯನ್ನು</p>

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
							ಹೊಂದಿರಬೇಕು. ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರತಕ್ಕದ್ದು; ಮತ್ತು  (2) ಬೆರಳಚ್ಚುಗಾರರು ಅಥವಾ ದ್ವಿತೀಯ ದರ್ಜೆ ಸಹಾಯಕ ವೃಂದದಲ್ಲಿ ಐದು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆಯನ್ನು ಸಲ್ಲಿಸಿರತಕ್ಕದ್ದು.
8	ಹಿರಿಯ ಬೆರಳಚ್ಚುಗಾರರು (ರೂ.27650-52650)	0	29	0	29	ಬೆರಳಚ್ಚುಗಾರರ ವೃಂದದಿಂದ ಮುಂಬಡ್ತಿ ಮೂಲಕ.	ಬೆರಳಚ್ಚುಗಾರರ ವೃಂದದಲ್ಲಿ ಹತ್ತು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆಯನ್ನು ಸಲ್ಲಿಸಿರತಕ್ಕದ್ದು.
9	ಹಿರಿಯ ವಾಹನ ಚಾಲಕ (ರೂ.27650-52650)	0	40	0	40	ವಾಹನ ಚಾಲಕ ವೃಂದದಿಂದ ಮುಂಬಡ್ತಿ ಮೂಲಕ.	ವಾಹನ ಚಾಲಕ ವೃಂದದಲ್ಲಿ ಹತ್ತು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆಯನ್ನು ಸಲ್ಲಿಸಿರತಕ್ಕದ್ದು.
10	ಸೀನಿಯರ್ ಕಂಪ್ಯೂಟರಿಸ್ಟ್ (ರೂ.27650-52650)	0	6	0	6	ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಬಡ್ತಿ ಅಥವಾ ನಿವೃತ್ತಿ ಅಥವಾ ಮರಣ ಅಥವಾ ಇನ್ನಿತರೆ ಕಾರಣಗಳಿಂದ ಖಾಲಿಯಾದಲ್ಲಿ, ಈ ಹುದ್ದೆಗಳು ನಶಿಸಿ ಹೋಗುತ್ತವೆ.	
11	ರೇಖಾಗಾರರು (ರೂ.23500-47350)	33	128	0	161	ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಬಡ್ತಿ ಅಥವಾ ನಿವೃತ್ತಿ ಅಥವಾ ಮರಣ ಅಥವಾ ಇನ್ನಿತರೆ ಕಾರಣಗಳಿಂದ ಖಾಲಿಯಾದಲ್ಲಿ, ಈ ಹುದ್ದೆಗಳು ನಶಿಸಿ ಹೋಗುತ್ತವೆ.	
12	ಪ್ರಾಜೆಕ್ಟ್ ಆಪರೇಟರ್ (ರೂ. 23500-47350)	0	1	0	1	ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಬಡ್ತಿ ಅಥವಾ ನಿವೃತ್ತಿ ಅಥವಾ ಮರಣ ಅಥವಾ ಇನ್ನಿತರೆ ಕಾರಣಗಳಿಂದ ಖಾಲಿಯಾದಲ್ಲಿ, ಈ ಹುದ್ದೆಗಳು ನಶಿಸಿ ಹೋಗುತ್ತವೆ.	



ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
13	ಕೃಷಿ ಅನುಷ್ಠಾನ ಮೇಲ್ವಿಚಾರಕರು (ರೂ.23500-47350)	0	47	0	47	ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಬಡ್ತಿ ಅಥವಾ ನಿವೃತ್ತಿ ಅಥವಾ ಮರಣ ಅಥವಾ ಇನ್ನಿತರೆ ಕಾರಣಗಳಿಂದ ಖಾಲಿಯಾದಲ್ಲಿ, ಈ ಹುದ್ದೆಗಳು ನಶಿಸಿ ಹೋಗುತ್ತವೆ.	
14	ಬೆರಳಚ್ಚುಗಾರರು (ರೂ.21400-42000)	70	274	0	344	ಕರ್ನಾಟಕ ಸಿವಿಲ್ ಸೇವಾ (ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರ ಹುದ್ದೆಗಳ ನೇಮಕಾತಿ) ನಿಯಮಗಳು, 1983 ರನ್ವಯ ನೇರ ನೇಮಕಾತಿ ಮೂಲಕ;	ಕರ್ನಾಟಕ ಸಿವಿಲ್ ಸೇವಾ (ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರ ಹುದ್ದೆಗಳ ನೇಮಕಾತಿ) ನಿಯಮಗಳು, 1983 ರನ್ವಯ ನೇರ ನೇಮಕಾತಿ ಮೂಲಕ ಭರ್ತಿ ಮಾಡತಕ್ಕದ್ದು.
15	ಪ್ರಯೋಗಶಾಲಾ ಸಹಾಯಕರು (ರೂ.21400-42000)	0	96	0	96	ಕರ್ನಾಟಕ ನಾಗರಿಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021 ರನ್ವಯ ನೇರ ನೇಮಕಾತಿ ಮೂಲಕ;	ರಸಾಯನಶಾಸ್ತ್ರ ವಿಷಯವನ್ನೊಳಗೊಂಡು ಅಭ್ಯಸಿಸಿದ ಪಿಯುಸಿ ವಿದ್ಯಾರ್ಹತೆ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು.
16	ವಾಹನ ಚಾಲಕ (ರೂ.21400-42000)	0	277	0	277	1) ಶೇ.90 ರಷ್ಟು ಹುದ್ದೆಗಳನ್ನು ಕರ್ನಾಟಕ ನಾಗರಿಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021 ರನ್ವಯ ನೇರ ನೇಮಕಾತಿ ಮೂಲಕ; ಮತ್ತು 2) ಶೇ.10 ರಷ್ಟು ಹುದ್ದೆಗಳನ್ನು ಗ್ರೂಪ್ 'ಡಿ' ವೃಂದದಿಂದ ಮುಂಬಡ್ತಿ ಮೂಲಕ ಸಂಯೋಜಿತ ಜೇಷ್ಠತೆಯ ಆಧಾರದ ಮೇಲೆ ಭರ್ತಿ ಮಾಡುವುದು.	<b>ನೇರ ನೇಮಕಾತಿಗಾಗಿ:-</b> ಪಿಯುಸಿ ವಿದ್ಯಾರ್ಹತೆ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು ಮತ್ತು ಅರ್ಹ ಲಘು/ ಭಾರಿ ವಾಹನ ಚಾಲನಾ ಪರವಾನಗಿಯನ್ನು ಹೊಂದಿರತಕ್ಕದ್ದು. <b>ಮುಂಬಡ್ತಿಗಾಗಿ:-</b>

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
						ಕಡಿಮೆ ಪ್ರಮಾಣದ ವೇತನವನ್ನು ಪಡೆಯುತ್ತಿರುವ ಹುದ್ದೆಯನ್ನು ಹೊಂದಿರುವ ವ್ಯಕ್ತಿಗೆ ಹೆಚ್ಚಿನ ಪ್ರಮಾಣದ ವೇತನವನ್ನು ಪಡೆಯುತ್ತಿರುವ ಹುದ್ದೆಯನ್ನು ಹೊಂದಿರುವ ವ್ಯಕ್ತಿಯನ್ನು ಹಿರಿಯರಂತೆ ಪರಿಗಣಿಸುವ ಮೂಲಕ ಜ್ಯೇಷ್ಠತೆಯನ್ನು ನಿರ್ಧರಿಸುವುದು. ಅದೇ ಪ್ರಮಾಣದ ವೇತನವನ್ನು ಪಡೆಯುತ್ತಿರುವ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ಜ್ಯೇಷ್ಠತೆಯನ್ನು ಸೇವೆಯ ಅವಧಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.	1) ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು. 2) ಲಘು/ ಭಾರಿ ವಾಹನ ಚಾಲನಾ ಪರವಾನಗಿಯನ್ನು ಹೊಂದಿರತಕ್ಕದ್ದು.
17	ಟೆಲಿಫೋನ್ ಆಪರೇಟರ್ (ರೂ.21400-42000)	0	1	0	1	ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯು ಬಡ್ತಿ ಅಥವಾ ನಿವೃತ್ತಿ ಅಥವಾ ಮರಣ ಅಥವಾ ಇನ್ನಿತರೆ ಕಾರಣಗಳಿಂದ ಖಾಲಿಯಾದಲ್ಲಿ, ಈ ಹುದ್ದೆಯು ನಶಿಸಿ ಹೋಗುತ್ತದೆ.	
18	ಕಂಪೋಸಿಟರ್ (ರೂ.21400-42000)	0	1	0	1	ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯು ಬಡ್ತಿ ಅಥವಾ ನಿವೃತ್ತಿ ಅಥವಾ ಮರಣ ಅಥವಾ ಇನ್ನಿತರೆ ಕಾರಣಗಳಿಂದ ಖಾಲಿಯಾದಲ್ಲಿ, ಈ ಹುದ್ದೆಯು ನಶಿಸಿ ಹೋಗುತ್ತದೆ.	
19	ಪ್ರಿಂಟರ್ (ರೂ.21400-42000)	0	1	0	1	ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯು ಬಡ್ತಿ ಅಥವಾ ನಿವೃತ್ತಿ ಅಥವಾ ಮರಣ ಅಥವಾ ಇನ್ನಿತರೆ ಕಾರಣಗಳಿಂದ ಖಾಲಿಯಾದಲ್ಲಿ, ಈ ಹುದ್ದೆಯು ನಶಿಸಿ ಹೋಗುತ್ತದೆ.	
20	ಬೈಂಡರ್ (ರೂ.21400-42000)	0	1	0	1	ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯು ಬಡ್ತಿ ಅಥವಾ ನಿವೃತ್ತಿ ಅಥವಾ ಮರಣ ಅಥವಾ ಇನ್ನಿತರೆ ಕಾರಣಗಳಿಂದ ಖಾಲಿಯಾದಲ್ಲಿ, ಈ ಹುದ್ದೆಯು ನಶಿಸಿ ಹೋಗುತ್ತದೆ.	

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
21	ಅಟೆಂಡರ್ (ರೂ.19950-37900)	9	132	0	141	ಗ್ರೂಪ್ 'ಡಿ' ವೃಂದದಿಂದ ಮುಂಬಡ್ತಿ ಮೂಲಕ ಸಂಯೋಜಿತ ಜೇಷ್ಠತೆಯ ಆಧಾರದ ಮೇಲೆ ಭರ್ತಿ ಮಾಡುವುದು. ಕಡಿಮೆ ಪ್ರಮಾಣದ ವೇತನವನ್ನು ಪಡೆಯುತ್ತಿರುವ ಹುದ್ದೆಯನ್ನು ಹೊಂದಿರುವ ವ್ಯಕ್ತಿಗೆ, ಹೆಚ್ಚಿನ ಪ್ರಮಾಣದ ವೇತನವನ್ನು ಪಡೆಯುತ್ತಿರುವ ಹುದ್ದೆಯನ್ನು ಹೊಂದಿರುವ ವ್ಯಕ್ತಿಯನ್ನು ಹಿರಿಯರಂತೆ ಪರಿಗಣಿಸುವ ಮೂಲಕ ಜೇಷ್ಠತೆಯನ್ನು ನಿರ್ಧರಿಸಲಾಗುತ್ತದೆ. ಅದೇ ಪ್ರಮಾಣದ ವೇತನವನ್ನು ಪಡೆಯುತ್ತಿರುವ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ಜೇಷ್ಠತೆಯನ್ನು ಸೇವೆಯ ಅವಧಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.	ಗ್ರೂಪ್ 'ಡಿ' ವೃಂದದಲ್ಲಿ ಐದು ವರ್ಷಗಳಿಗಿಂತ ಕಡಿಮೆಯಿಲ್ಲದ ಸೇವೆಯನ್ನು ಸಲ್ಲಿಸಿರತಕ್ಕದ್ದು.
22	ಕಾರ್ಪೆಂಟರ್ ಕಮ್ ಸ್ಮಿತ್ (ರೂ.18600-32600)	0	1	0	1	ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯು ಬಡ್ತಿ ಅಥವಾ ನಿವೃತ್ತಿ ಅಥವಾ ಮರಣ ಅಥವಾ ಇನ್ನಿತರೆ ಕಾರಣಗಳಿಂದ ಖಾಲಿಯಾದಲ್ಲಿ, ಈ ಹುದ್ದೆಯು ನಶಿಸಿ ಹೋಗುತ್ತದೆ.	
23	ಬಾಣಸಿಗ (ರೂ.18600-32600)	0	65	0	65	<b>1)</b> (1) ಶೇ.50 ರಷ್ಟು ಹುದ್ದೆಗಳನ್ನು ಕರ್ನಾಟಕ ನಾಗರಿಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021 ರನ್ವಯ ನೇರ ನೇಮಕಾತಿ ಮೂಲಕ; ಮತ್ತು (2) ಶೇ. 50 ರಷ್ಟು ಹುದ್ದೆಗಳನ್ನು ಗ್ರೂಪ್ 'ಡಿ' ವೃಂದದಿಂದ ಮುಂಬಡ್ತಿ ಮೂಲಕ ಸಂಯೋಜಿತ ಜೇಷ್ಠತೆಯ ಆಧಾರದ ಮೇಲೆ ಭರ್ತಿ ಮಾಡುವುದು. ಕಡಿಮೆ ಪ್ರಮಾಣದ ವೇತನವನ್ನು ಪಡೆಯುತ್ತಿರುವ ಹುದ್ದೆಯನ್ನು ಹೊಂದಿರುವ ವ್ಯಕ್ತಿಗೆ, ಹೆಚ್ಚಿನ ಪ್ರಮಾಣದ ವೇತನವನ್ನು ಪಡೆಯುತ್ತಿರುವ ಹುದ್ದೆಯನ್ನು ಹೊಂದಿರುವ ವ್ಯಕ್ತಿಯನ್ನು ಹಿರಿಯರಂತೆ	<b>ನೇರ ನೇಮಕಾತಿಗಾಗಿ:-</b> ಕನ್ನಡ ವಿಷಯವನ್ನೊಳಗೊಂಡಂತೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು ಮತ್ತು ಅಡುಗೆ ವಿಷಯದಲ್ಲಿ ಅನುಭವ ಹೊಂದಿರತಕ್ಕದ್ದು. <b>ಮುಂಬಡ್ತಿಗಾಗಿ:-</b>

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
						<p>ಪರಿಗಣಿಸುವ ಮೂಲಕ ಜ್ಯೇಷ್ಠತೆಯನ್ನು ನಿರ್ಧರಿಸಲಾಗುತ್ತದೆ. ಅದೇ ಪ್ರಮಾಣದ ವೇತನವನ್ನು ಪಡೆಯುತ್ತಿರುವ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ಜ್ಯೇಷ್ಠತೆಯನ್ನು ಸೇವೆಯ ಅವಧಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.</p> <p>2) ಆಯ್ಕೆ ಪ್ರಾಧಿಕಾರವು ನೇರ ನೇಮಕಾತಿಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡತಕ್ಕದ್ದು. ಆಯ್ಕೆ ಪ್ರಾಧಿಕಾರವು ಈ ಕೆಳಕಂಡ ಸದಸ್ಯರನ್ನು ಹೊಂದಿರತಕ್ಕದ್ದು;</p> <p>(a) ಕೃಷಿ ನಿರ್ದೇಶಕರು.</p> <p>(b) ಅಪರ ಕೃಷಿ ನಿರ್ದೇಶಕರು (ಮಾನವ ಸಂಪನ್ಮೂಲ ಅಭಿವೃದ್ಧಿ).</p> <p>(c) ಜಂಟಿ ನಿರ್ದೇಶಕರು (ಆಡಳಿತ).</p> <p><b>ಟ್ರೇಡ್ ಟೆಸ್ಟ್:-</b></p> <p>ಸಮಿತಿಯ ಮೇಲ್ವಿಚಾರಣೆಯಲ್ಲಿ 50 ಅಂಕಗಳನ್ನು ನಿಗದಿಪಡಿಸಿರುವ ಟ್ರೇಡ್ ಟೆಸ್ಟಿಗೆ ಅಭ್ಯರ್ಥಿಗಳು ಒಳಗಾಗಬೇಕು. ಟ್ರೇಡ್ ಟೆಸ್ಟಿನಲ್ಲಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡತಕ್ಕದ್ದು. ಅಭ್ಯರ್ಥಿಗಳ ಅರ್ಹತೆಯನ್ನು ಅಭ್ಯರ್ಥಿಗೆ ಆ ಹುದ್ದೆಗೆ ಆಯ್ಕೆಯಾಗಲು ಮತ್ತು ಹುದ್ದೆಯಲ್ಲಿ ಮುಂದುವರೆಯಲು ಇರುವ ಇಚ್ಛೆ ಮತ್ತು ಯೋಗ್ಯತಾ ಪರೀಕ್ಷೆಯ ಆಧಾರದ ಮೇಲೆ ಮೌಲ್ಯಮಾಪನವನ್ನು ಮಾಡತಕ್ಕದ್ದು. ಟ್ರೇಡ್ ಟೆಸ್ಟನ್ನು ಈ ಕೆಳಕಂಡಂತೆ ನಡೆಸುವುದು.</p>	<p>ಗ್ರೂಪ್ 'ಡಿ' ವೃಂದದಲ್ಲಿ ಮೂರು ವರ್ಷಗಳ ಅನುಭವ ಹೊಂದಿರತಕ್ಕದ್ದು.</p>

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ				ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು	ಕ್ರ. ಸಂ	ಚಟುವಟಿಕೆಗಳ ವಿವರಗಳು		ಗರಿಷ್ಠ ಅಂಕಗಳು	
						i	ಟ್ರೇಡ್ ಟೆಸ್ಟ್	a) ಪ್ರಾಯೋಗಿಕ ಪ್ರದರ್ಶನ	40	
						ii		b) ಮೌಖಿಕ ಮೌಲ್ಯಮಾಪನ	10	
						ಒಟ್ಟು			50	
						ಸೇವಾ ಅನುಭವ ಪ್ರಮಾಣ ಪತ್ರವನ್ನು ಪರವಾನಗಿ ಹೊಂದಿರುವ ಉದ್ಯೋಗದಾತರಿಂದ ಪಡೆಯಬೇಕು. ಈ ಪ್ರಮಾಣಪತ್ರವು ಅರ್ಹ ವ್ಯಾಪಾರ ಪರವಾನಗಿ, ಜಿಎಸ್‌ಟಿ ಟಿನ್ (TIN) ಸಂಖ್ಯೆ ಮತ್ತು ಉದ್ಯೋಗದಾತ ಪಿಎಎನ್ (PAN) ಸಂಖ್ಯೆಯನ್ನು ಹೊಂದಿರತಕ್ಕದ್ದು. ಸಮಿತಿಯ ವಿವೇಚನೆಗೆ ತಕ್ಕಂತೆ ತಯಾರಿಸುವ ಸಸ್ಯಾಹಾರಿ ಮತ್ತು ಮಾಂಸಹಾರಿ ಪದಾರ್ಥಗಳು ಪ್ರತಿ ಟ್ರೇಡ್ ಟೆಸ್ಟ್‌ನ ನಿಯತಾಂಕಗಳಾಗಿರುತ್ತವೆ.				
24	ಗ್ರೂಪ್ 'ಡಿ' / ಮುಕದಾಮ್/ ಕಾಮಗಾರ್/ ಬುಲ್ಕಿಮ್ಯಾನ್/ ಸ್ಕ್ವಿವೆಂಜರ್/ ಸರ್ವೇ ಲ್ಯಾಸ್ಟರ್/ ವಾಚ್‌ಮನ್/ ಕೌಂಟರ್ಸ್ (ರೂ.17000-28950)	147	1159	0	1306	ಕರ್ನಾಟಕ ನಾಗರಿಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021 ರನ್ವಯ ನೇರ ನೇಮಕಾತಿ ಮೂಲಕ;  ಆಯ್ಕೆ ಪ್ರಾಧಿಕಾರವು ನೇರ ನೇಮಕಾತಿಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡತಕ್ಕದ್ದು. ಆಯ್ಕೆ ಪ್ರಾಧಿಕಾರವು ಈ ಕೆಳಕಂಡ ಸದಸ್ಯರನ್ನು ಹೊಂದಿರತಕ್ಕದ್ದು; 1) ಕೃಷಿ ನಿರ್ದೇಶಕರು. 2) ಅಪರ ಕೃಷಿ ನಿರ್ದೇಶಕರು (ಮಾನವ ಸಂಪನ್ಮೂಲ ಅಭಿವೃದ್ಧಿ). 3) ಜಂಟಿ ನಿರ್ದೇಶಕರು (ಆಡಳಿತ).				ಕನ್ನಡ ವಿಷಯವನ್ನೊಳಗೊಂಡಂತೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು.
	ಒಟ್ಟು (4)	267	2376	1	2644					

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
ಭಾಗ-5 (ಜಲಾನಯನ ಅಭಿವೃದ್ಧಿ ಇಲಾಖೆ)							
1	ಜಲಾನಯನ ಅಭಿವೃದ್ಧಿ ಆಯುಕ್ತರು	0	1	0	1	ಭಾರತೀಯ ಆಡಳಿತ ಸೇವೆಯ ವೃಂದದಿಂದ (ಎನ್-ಕೇಡರ್)	
2	ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ	0	1	0	1	ಅರಣ್ಯ ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
3	ಜಲಾನಯನ ಅಭಿವೃದ್ಧಿ ನಿರ್ದೇಶಕರು (ರೂ.97100-141300)	1	0	0	1	ಅಪರ ಕೃಷಿ ನಿರ್ದೇಶಕರ ವೃಂದದಿಂದ ಮುಂಬಡ್ತಿಯ ಮೂಲಕ	ಅಪರ ಕೃಷಿ ನಿರ್ದೇಶಕರ ವೃಂದದಲ್ಲಿ 3 ವರ್ಷಗಳಿಗಿಂತ ಕಡಿಮೆಯಿಲ್ಲದ ಸೇವೆ ಸಲ್ಲಿಸಿರತಕ್ಕದ್ದು.
4	ವ್ಯವಸ್ಥಾಪಕ ನಿರ್ದೇಶಕರು- ಕರ್ನಾಟಕ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ (ರೂ.97100-141300)	0	1	0	1	ಕೃಷಿ ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	ಅಪರ ಕೃಷಿ ನಿರ್ದೇಶಕರ ವೃಂದದಲ್ಲಿ 3 ವರ್ಷಗಳಿಗಿಂತ ಕಡಿಮೆಯಿಲ್ಲದ ಸೇವೆ ಸಲ್ಲಿಸಿರತಕ್ಕದ್ದು.
5	ಜಂಟಿ ನಿರ್ದೇಶಕರು (ಪಶು ವೈದ್ಯಕೀಯ) (ರೂ.74400-109600)	0	0	1	1	ಪಶು ಸಂಗೋಪನೆ ಮತ್ತು ಪಶು ಸೇವೆಗಳು ಇಲಾಖೆಯ ಜಂಟಿ ನಿರ್ದೇಶಕ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
6	ಜಂಟಿ ನಿರ್ದೇಶಕರು (ತೋಟಗಾರಿಕೆ) (ರೂ.74400-109600)	0	0	1	1	ತೋಟಗಾರಿಕೆ ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
7	ಮುಖ್ಯ ಲೆಕ್ಕಾಧಿಕಾರಿ ಮತ್ತು ಆರ್ಥಿಕ ಸಲಹೆಗಾರರು (ರೂ.74400-109600)	0	0	1	1	ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
8	ಉಪ ನಿರ್ದೇಶಕರು (ಸಾಂಖ್ಯಿಕ) (ರೂ.67550-104600)	0	0	1	1	ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
9	ಆಡಳಿತಾಧಿಕಾರಿ (ಕೆಎಎಸ್- ಕಿರಿಯ ಶ್ರೇಣಿ) (ರೂ.56800-99600)	0	0	1	1	ಕರ್ನಾಟಕ ಆಡಳಿತ ಸೇವೆಯ (ಕಿರಿಯ ಶ್ರೇಣಿ) ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
10	ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ರೂ.52650-97100)	0	0	17	17	ಅರಣ್ಯ ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
11	ಸಹಾಯಕ ನಿರ್ದೇಶಕರು (ಪಶು ಸಂಗೋಪನೆ) (ರೂ.52650-97100)	0	0	1	1	ಪಶು ಸಂಗೋಪನೆ ಮತ್ತು ಪಶು ಸೇವೆಗಳು ಇಲಾಖೆಯ ಸಹಾಯಕ ನಿರ್ದೇಶಕರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
12	ಲೆಕ್ಕಾಧಿಕಾರಿ (ರೂ.52650-97100)	0	0	1	1	ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಲೆಕ್ಕಾಧಿಕಾರಿ ದರ್ಜೆಯ ಅಧಿಕಾರಿಯನ್ನು ನಿಯೋಜನೆ ಮೂಲಕ	
13	ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಕೇಂದ್ರ ಕಛೇರಿ- 2 (ಸ.ತೋ.ಅ-1, ಹಿ.ಸ.ತೋ.ಅ-1), ಜಿಲ್ಲೆ-15) (ರೂ.52650-97100)	0	0	17	17	ತೋಟಗಾರಿಕೆ ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
14	ಹೈಡ್ರೋಜಿಯೋಲಜಿಸ್ಟ್ (ರೂ.43100-83900)	0	0	1	1	ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
15	ಸಹಾಯಕ ನಿರ್ದೇಶಕರು (ಸಾಂಖ್ಯಿಕ) (ರೂ.43100-83900)	0	0	1	1	ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
16	ವಲಯ ಅರಣ್ಯ ಅಧಿಕಾರಿ (ರೂ.40900-78200)	0	0	29	29	ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	

ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
17	ಸಹಾಯಕ ತೋಟಗಾರಿಕೆ ಅಧಿಕಾರಿ (ಜಲಾನಯನ ಅಭಿವೃದ್ಧಿ) (ರೂ.40900-78200)	0	0	30	30	ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ಅಧಿಕಾರಿ ದರ್ಜೆಯ ಅಧಿಕಾರಿಯನ್ನು ನಿಯೋಜನೆ ಮೂಲಕ	
18	ಅಸಿಸ್ಟೆಂಟ್ ಜಿಯೋಲಜಿಸ್ಟ್ (ರೂ.40900-78200)	0	0	2	2	ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
19	ಪರಿಸರ ತಜ್ಞ (ರೂ.40900-78200)	0	0	1	1	ಅರಣ್ಯ ಇಲಾಖೆಯ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
20	ಪ್ರಾಜೆಕ್ಟ್ ಸೋಷಿಯೋಲಾಜಿಸ್ಟ್ (ರೂ.40900-78200)	0	0	1	1	ರಾಜ್ಯದ ಯಾವುದೇ ನಾಗರಿಕ ಸೇವೆಯಲ್ಲಿರುವ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
21	ಸಹಾಯಕ ಸಾಂಖ್ಯಿಕ ಅಧಿಕಾರಿ (ರೂ.37900-70850)	0	0	2	2	ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಸಮಾನಾಂತರ ದರ್ಜೆಯ ಅಧಿಕಾರಿಯ ನಿಯೋಜನೆ ಮೂಲಕ	
22	ಪ್ರಥಮ ದರ್ಜೆ ಸಹಾಯಕ (ತೋಟಗಾರಿಕೆ-12, ಅರಣ್ಯ-12) (ರೂ.27650-52650)	0	0	24	24	ತೋಟಗಾರಿಕೆ ಮತ್ತು ಅರಣ್ಯ ಇಲಾಖೆಯ ಸಮಾನಾಂತರ ದರ್ಜೆಯ ಸಿಬ್ಬಂದಿಗಳ ನಿಯೋಜನೆ ಮೂಲಕ	
23	ತೋಟಗಾರಿಕೆ ಸಹಾಯಕ (ರೂ.23500-47650)	0	0	58	58	ತೋಟಗಾರಿಕೆ ಇಲಾಖೆಯ ಸಮಾನಾಂತರ ದರ್ಜೆಯ ಸಿಬ್ಬಂದಿಗಳ ನಿಯೋಜನೆ ಮೂಲಕ	



ಕ್ರ. ಸಂ	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ				ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಖಾಯಂ	ತಾತ್ಕಾಲಿಕ	ನಿಯೋಜನೆ	ಒಟ್ಟು		
24	ಉಪ ವಲಯ ಅರಣ್ಯ ಅಧಿಕಾರಿ (ರೂ.23500-47650)	0	0	58	58	ಅರಣ್ಯ ಇಲಾಖೆಯ ಸಮಾನಾಂತರ ದರ್ಜೆಯ ಸಿಬ್ಬಂದಿಗಳ ನಿಯೋಜನೆ ಮೂಲಕ	
	<b>ಒಟ್ಟು (5)</b>	<b>1</b>	<b>3</b>	<b>248</b>	<b>252</b>		
	<b>ಒಟ್ಟಾರೆ (1 ರಿಂದ 5)</b>	<b>738</b>	<b>8244</b>	<b>2820</b>	<b>9264</b>		

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ,

**(ಜೋನ್ ಪ್ರಕಾಶ್ ರೋಡ್ರಿಗಸ್)**  
ಸರ್ಕಾರದ ಅಧೀನ ಕಾರ್ಯದರ್ಶಿ,  
ಕೃಷಿ ಇಲಾಖೆ (ಸೇವೆಗಳು ಮತ್ತು ಸಮನ್ವಯ)